



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಮಂಗಳವಾರ, ೨೨, ಮಾರ್ಚ್, ೨೦೨೨( ಚೈತ್ರ, ೦೧, ಶಕವರ್ಷ, ೧೯೪೪) BENGALURU, TUESDAY, 22, MARCH, 2022 ( CHAITHRA, 01, SHAKAVARSHA, 1944)	ನಂ. ೧೫೦ No. 150
------------------------	---	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 121 ಡಿಸಿಇ 2018

ಕರ್ನಾಟಕ ಸರ್ಕಾರದ ಸಚಿವಾಲಯ,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು, ದಿನಾಂಕ: 21.03.2022

## ಅಧಿಸೂಚನೆ

ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 121 ಡಿಸಿಇ 2018 , ದಿನಾಂಕ: 09.09.2020ರ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರು ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು, 2020 ಮತ್ತು ತಿದ್ದುಪಡಿ ಅಧಿಸೂಚನೆ ದಿನಾಂಕ: 21.03.2022ರ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರು (ಯು.ಜಿ.) ಹುದ್ದೆಗಳ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2022 ರನ್ವಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ ಗ್ರೇಡ್-1 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅದರಂತೆ, 310 ಪ್ರಾಂಶುಪಾಲರ ಗ್ರೇಡ್-1 ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡುವ ಸಲುವಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 121 ಡಿಸಿಇ 2018, ದಿನಾಂಕ: 09.09.2020 ರಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಪರೀಕ್ಷಾ ಪ್ರಾಧಿಕಾರವನ್ನಾಗಿ ಆಯ್ಕೆ ಮಾಡಿ ಅಧಿಸೂಚಿಸಲಾಗಿರುತ್ತದೆ. ಪ್ರಾಂಶುಪಾಲರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ ರೂ. 182200-224100 ಯಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲು ವರ್ಗಾವಾರು ಮೀಸಲಾತಿ ವಿವರ ಈ ಕೆಳಕಂಡಂತೆ ಇದೆ:

ಪ್ರಾಂಶುಪಾಲರು ಗ್ರೇಡ್-1 (ಸ್ನಾತಕ ಶಿಕ್ಷಣ) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನೇರ ಹಾಗೂ ಸಮತಳ ಮೀಸಲಾತಿ (Vertical and Horizontal Resrvation) ಅನ್ವಯ ನಿಯಮಾನುಸಾರ ಹಂಚಿಕೆ ಮಾಡಲಾಗಿರುವ ಮೀಸಲಾತಿ ಬಿಂದುಗಳ ವಿವರ

ಭರ್ತಿ ಮಾಡಬೇಕಾಗಿರುವ ಹುದ್ದೆಯ ಪದನಾಮ : ಪ್ರಾಂಶುಪಾಲರು ಗ್ರೇಡ್-1(ಸ್ನಾತಕ ಶಿಕ್ಷಣ)

ಭರ್ತಿ ಮಾಡಬೇಕಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ: 310

ರಾಜ್ಯ ವ್ಯಾಪಿ ಮಿಕ್ಕುಳಿದ ವೃಂದದಲ್ಲಿ ಮೀಸಲಿರಿಸಲಾದ/ ಭರ್ತಿ ಮಾಡಬೇಕಾಗಿರುವ ಹುದ್ದೆಗಳ ಸಂಖ್ಯೆ: 265											
1 ರಾಜ್ಯವ್ಯಾಪಿ ಮಿಕ್ಕುಳಿದ ವೃಂದಕ್ಕೆ ಹಂಚಿಕೆ ಮಾಡಲಾಗಿರುವ ಮೀಸಲಾತಿ ಬಿಂದುಗಳ ವಿವರ: ಪ್ರಸ್ತುತ ಪ್ರಾಂಶುಪಾಲರ ಹುದ್ದೆಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿರುವುದರಿಂದ ನೇರ ಹಾಗೂ ಸಮತಳ ಮೀಸಲಾತಿಯನ್ನು 1ನೇ ವೃತ್ತದ 1ನೇ ಬಿಂದುವಿನಿಂದ ಪ್ರಾರಂಭಿಸಲಾಗಿದೆ.											
1) ಮಹಿಳಾ ಅಭ್ಯರ್ಥಿಗಳು	89										
	ಹುದ್ದೆಗಳ ವರ್ಗೀಕರಣ										
	ಅಂ.ವಿ.								ಕೃತಿಯ ಲಿಂಗ	ಇತರೆ (ಸಾ)	ಒಟ್ಟು
2) ಕೆಳಗಿನ ಗುಂಪುಗಳಿಗೆ ಮೀಸಲಾತಿ ಗಿಟ್ಟಿರುವ ಹುದ್ದೆಗಳ ಸಂಖ್ಯೆ	ಶಿಕ್ಷಣ	ಗ್ರಾ.ಶಿ.	ಕಮಾಲಿ	ಜ್ಞಾನ	(1) Blindness and low vision	(2) Locomotor disability including cerebral palsy, leprosy cured, dwarfism, acid attack victims and muscular dystrophy	3)ಗುರುತಿಸಲಾದ ಇತರೆ ವಿಕಲಚೇತನರಿಗೆ (ಕ್ರ.ಸಂ. 1,2,4,5)*	4) Autism, intellectual disability specific learning disability and mental illness- 5) Multiple disabilities from amongst persons under clauses (a) to (d) including deaf-blindness in the posts identified for each disabilities			
1) ಪ್ರವರ್ಗ-I	4	3	0	1	1	0	0	0	0	2	11
2) ಪ್ರವರ್ಗ- IIಎ	13	10	2	4	1	1	0	0	1	8	40
3) ಪ್ರವರ್ಗ- IIಬಿ	4	3	0	1	1	0	0	0	0	2	11
4) ಪ್ರವರ್ಗ- IIIಎ	3	3	0	1	1	0	0	0	0	2	10
5) ಪ್ರವರ್ಗ- IIIಬಿ	5	4	0	1	1	0	0	0	0	2	13
6) ಪರಿಶಿಷ್ಟ ಜಾತಿ	13	10	2	4	1	1	0	0	1	8	40
7) ಪರಿಶಿಷ್ಟ ಪಂಗಡ	3	2	0	0	1	0	0	0	0	2	8
8) ಸಾಮಾನ್ಯ ಅರ್ಹತೆ	44	33	6	13	2	2	1	1	2	28	132
<b>ಒಟ್ಟು</b>	<b>89</b>	<b>68</b>	<b>10</b>	<b>25</b>	<b>9</b>	<b>4</b>	<b>1</b>	<b>1</b>	<b>4</b>	<b>54</b>	<b>265</b>

\*ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ/149/ಎಸ್ಆರ್ಆರ್/2020, ದಿನಾಂಕ: 25.09.2020ರನ್ವಯ ಈ ಬಿಂದುವನ್ನು Deaf and hard of hearing ಅಭ್ಯರ್ಥಿಗಳಿಗೆ ಮೀಸಲಿರಿಸಬೇಕಾಗಿದ್ದು, ಆದರೆ ಸದರಿ ಮೀಸಲಾತಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಡಬ್ಲ್ಯೂಸಿಡಿ/348/ಪಿಹೆಚ್‌ಪಿ/2015, ದಿನಾಂಕ: 20.09.2016ರನ್ವಯ ಪ್ರಾಂಶುಪಾಲರ ಹುದ್ದೆಗೆ ಪರಿಗಣಿಸದೇ ಇರುವುದರಿಂದ ಸದರಿ ಮೀಸಲಾತಿಯನ್ನು ಗುರುತಿಸಲಾದ ಇತರೇ ವಿಕಲಚೇತನ ಅಭ್ಯರ್ಥಿಗಳಿಂದ ಭರ್ತಿ ಮಾಡುವುದು.

2	<b>ಕಲ್ಯಾಣ-ಕರ್ನಾಟಕ ವೃಂದದಲ್ಲಿ ಮೀಸಲಿರಿಸಲಾದ/ ಭರ್ತಿ ಮಾಡಬೇಕಾಗಿರುವ ಹುದ್ದೆಗಳ ಸಂಖ್ಯೆ: 45 (ಕ-ಕ ಪ್ರಾದೇಶಿಕ ಸ್ಥಳೀಯ ವೃಂದ-44 ಮತ್ತು ರಾಜ್ಯಮಟ್ಟದ ಸ್ಥಳೀಯ ವೃಂದ-01)</b>										
<b>ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದಕ್ಕೆ ಹಂಚಿಕೆ ಮಾಡಲಾಗಿರುವ ಮೀಸಲಾತಿ ಬಿಂದುಗಳ ವಿವರ:</b> ಪ್ರಸ್ತುತ ಪ್ರಾಂಶುಪಾಲರ ಹುದ್ದೆಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿರುವುದರಿಂದ ನೇರ ಹಾಗೂ ಸಮತಳ ಮೀಸಲಾತಿಯನ್ನು 1ನೇ ವೃತ್ತದ 1ನೇ ಬಿಂದುವಿನಿಂದ ಪ್ರಾರಂಭಿಸಲಾಗಿದೆ.											
1) ಮಹಿಳಾ ಅಭ್ಯರ್ಥಿಗಳು	16										
2) ಕೆಳಗಿನ ಗುಂಪುಗಳಿಗೆ ಮೀಸಲಾತಿ ಗಿಟ್ಟಿರುವ ಹುದ್ದೆಗಳ ಸಂಖ್ಯೆ	ಹುದ್ದೆಗಳ ವರ್ಗೀಕರಣ										
	ಆಂ.ವಿ.										
	ಶಿಕ್ಷಣ	ಗ್ರಾ	ಕಮಾತಿ	ಮಾಸೈ	(1) Blindness and low vision	(2) Locomotor disability including cerebral palsy, leprosy cured, dwarfism, acid attack victims and muscular dystrophy	3)ಗುರುತಿ ಸಲಾದ ಇತರ ವಿಕಲಚೇತನರಿಗೆ (ಕ್ರ.ಸಂ. 1,2,4,5)*	4) Autism, intellectual disability soecific learning disability and mental illness- 5) Multiple disabilities from amongst persons under clauses (a) to (d) including deaf-blindness in the posts identified for each disabilities	ಶೈಲಿಯ ಲಿಂಗ	ಇತರ (ಸಾ)	ಒಟ್ಟು
	1) ಪ್ರವರ್ಗ-I	1	0	0	0	0	0	0	0	1	2
2) ಪ್ರವರ್ಗ- IIಎ	2	2	0	0	1	0	0	0	0	7	
3) ಪ್ರವರ್ಗ- IIಬಿ	1	0	0	0	0	0	0	0	1	2	
4) ಪ್ರವರ್ಗ- IIIಎ	0	0	0	0	0	0	0	0	1	1	
5) ಪ್ರವರ್ಗ- IIIಬಿ	1	0	0	0	0	0	0	0	1	2	
6) ಪರಿಶಿಷ್ಟ ಜಾತಿ	2	2	0	0	1	0	0	0	2	7	
7) ಪರಿಶಿಷ್ಟ ಪಂಗಡ	1	0	0	0	0	0	0	0	1	2	
8) ಸಾಮಾನ್ಯ ಅರ್ಹತೆ	8	5	1	2	1	0	0	0	4	22	
<b>ಒಟ್ಟು</b>	<b>16</b>	<b>9</b>	<b>1</b>	<b>2</b>	<b>3</b>	<b>0</b>	<b>0</b>	<b>0</b>	<b>13</b>	<b>45</b>	

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 91 ಡಿಸಿಇ 2004, ದಿನಾಂಕ: 25.09.2009ರನ್ವಯ ಕಾಲೇಜು ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಮೇಲಿನ ಕೋಷ್ಟಕಗಳಲ್ಲಿ ವಿವರಿಸಿರುವಂತೆ ಭರ್ತಿ ಮಾಡಲು ಉದ್ದೇಶಿಸಿರುವ ಒಟ್ಟು 310 ಪ್ರಾಂಶುಪಾಲರ (ಗ್ರೇಡ್-1) (ಸ್ನಾತಕ ಶಿಕ್ಷಣ) ಹುದ್ದೆಗಳು ಶೇಕಡ 100 ರಷ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡ ಬೇಕಾಗಿರುತ್ತದೆ. ಅದರಂತೆ, ವೃಂದವಾರು ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ನಿಗದಿಪಡಿಸಿ, ಮಿಕ್ಕುಳಿದ ವೃಂದ ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಪ್ರತ್ಯೇಕವಾಗಿ ಮೇಲಿನ ಕೋಷ್ಟಕದಲ್ಲಿ ಹಂಚಿಕೆ ಮಾಡಲಾಗಿದೆ ಹಾಗೂ ಹಂಚಿಕೆ ಮಾಡಲಾಗಿರುವ ಹುದ್ದೆಗಳನ್ನು ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಮೀಸಲಾತಿ ನಿಯಮಗಳನ್ವಯ (ನೇರ ಹಾಗೂ ಸಮತಳ ಮೀಸಲಾತಿ) ಕಲ್ಯಾಣ ಕರ್ನಾಟಕ

೪

ಹೊರತುಪಡಿಸಿದ ಮಿಕ್ಕುಳಿದ ವ್ಯಂದ ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವ್ಯಂದದಲ್ಲಿ ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ.

ಮುಂದುವರೆದು, ಪ್ರಾಂಶುಪಾಲರ ವಿಶೇಷ ನೇಮಕಾತಿ ನಿಯಮಗಳು ಹಾಗೂ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 3 ಹೈಕೋ 2018, ದಿನಾಂಕ:06.06.2020ರನ್ವಯ ಹಾಗೂ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರು ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು, 2020 ರ ನಿಯಮ (5)ರ ಉಪನಿಯಮ (1) ಮತ್ತು (2)ರಲ್ಲಿ ತಿಳಿಸಿರುವಂತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ (ಗ್ರೇಡ್-1) ಹುದ್ದೆಗಳಿಗೆ ನಿಯಮಾನುಸಾರ ಸರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಪ್ರಾಂಶುಪಾಲರುಗಳನ್ನು ಮೀಸಲಾತಿ (ನೇರ ಮತ್ತು ಸಮತಳ) ಮತ್ತು ರೋಸ್ಟರ್ ಬಿಂದುಗಳನ್ವಯ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

**(ಎಸ್. ಹರ್ಷ)**

ಸರ್ಕಾರದ ಅಧೀನ ಕಾರ್ಯದರ್ಶಿ,  
ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)